

ಪನ್ನಗಾದ್ರಿಪತಿ ನಮಗೆ ನೀ ಗತಿ

- 1. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi
- 2. Ref.:** Purandara Sahitya Darshana, Samputa 1, Jeevana Darshana edited by Prof. S.K. Ramachandra Rao
- 3. Note:** Lyrics in both the above references fully match and the singer has followed these wordings.

ರಾಗ: ಯಮುನಾ ಕಲ್ಯಾಣಿ ತಾಳ: ಅಟ್ಟಿ

ಪನ್ನಗಾದ್ರಿ ಪತಿ ನಮಗೆ ನೀ ಗತಿ
ಯೆಂಬುವ ಮತಿಯರಿತು ಈ ಸ್ಥಿತಿ || ಪ ||

ವೈಕುಂಠ ವಾಸ ವರ ಮಂದಹಾಸ
ಭಕ್ತರುಲ್ಲಾಸ ಲಕ್ಷ್ಮೀವಿಲಾಸ || ೧ ||

ಮಾನವ ವೇಷ ಮಂಜುಳ ಭಾಷ
ವಿನುತ ವಿಶೇಷ ಕೌಸ್ತುಭ ಭೂಷ || ೨ ||

ಶಂಕಿಸುತಿರಲು ಸಾಕುವ ಬಾಲ
ಸಂಖ್ಯೆಯು ಬಲ್ಲ ಪುರಂದರ ವಿಠಲ || ೩ ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:

ಪನ್ನಗಾದ್ರಿ ಪತಿ - ಪನ್ನಗ (ಹಾವು, ಶೇಷ), ಅದ್ರಿ (ಬೆಟ್ಟ); ಶೇಷಾಚಲಪತಿ.

ಭಕ್ತರುಲ್ಲಾಸ - ತನ್ನನ್ನು ಮೊರೆಹೊಕ್ಕವರಿಗೆ ಧೈರ್ಯ ಸಂತೋಷಗಳನ್ನುಂಟು ಮಾಡುವ.

ಮಂಜುಳ ಭಾಷ - ಸವಿಯಾದ ಮಾತನಾಡುವವನು.

ಕೌಸ್ತುಭ - ವಿಷ್ಣುವಿನ ಎದೆಯ ಮೇಲಿರುವ ಆಭರಣ ವಿಶೇಷ.

ಬಾಲ – ವೆಂಕಟೇಶ್ವರನು ಕುಮಾರರೂಪಿಯೆಂಬ ಪ್ರತೀತಿಯ ಸೂಚನೆ.

ಸಂಖ್ಯೆಯು – ಸಾಂಖ್ಯವೆಂದರೆ ಮೋಕ್ಷ; ಇಲ್ಲಿ ಮೋಕ್ಷಕ್ಕೆ ದಾರಿ

Classification: Keerthane

Ankita: purandara vittala

Location: Tirupati

Category: Srinivasa Stuti

Sub-Category: Vishnu, srinivasa, Tirupati, Lakshmi, vaikunta, nara,

Pravachana: NA

Explanation: NA